

ಕ್ರಿಯೊಬ್ಬರಿಗೆ ಯಾರಾದರೂ ಬೇಕಾದುತ್ತಾರೆ

(ಮತ್ತಾಯ 16:13-19)

ದೇವರು ಮನುಷ್ಯನನ್ನು ಸೃಜಿಸಿದ ತರುವಾಯ, “ಮನುಷ್ಯನು ಒಂಟಿಗೆನಾಗಿ ರುಪದು ಒಳ್ಳೆದಲ್ಲ” (ಆದಿ. 2:18) ಎಂದು ಆತನು ಹೇಳಿದನು. ಏಕಾಂತರೆಯ ಭಯಂಕರವಾದ ನಂಗತಿ.

[ಏಕಾಂತರಿನವು] ಯಾವುದೇ ದಿನಗಳಿಂತ ಈ ದಿನಗಳಲ್ಲ ಹೇಳುವ ಜನರನ್ನು ಹೀಡಿಸುವ ನಮಸ್ಕಾರಿದೆ ಎಂದು ಕರೆಯಲ್ಪಟ್ಟಿದೆ. ಪ್ರಸಿದ್ಧನಾದ ಸ್ವಿನ್ ಮನಃ ಶಾಂತಜ್ಞನು ಅದನ್ನು “ಯಾಗದ ಅತ್ಯಿ ಹೇಳುಗಿ ನಾಶಗೊಳಿಸುವ ರೋಗ” ಎಂದು ಕರೆದಿದ್ದಾನೆ. ಒಷ್ಣ ಪ್ರಸಿದ್ಧ ವೈದ್ಯನು, “ಅದರಷ್ಟು ತೆಣ್ಣಣವಾದದ್ದು ಇಲ್ಲವೇ ವಿಶ್ವಾಸ್ಯಾತ್ಮೀಯಾದದ್ದು ಬೇರೆ ಯಾವ ಮಾನವ ಹಲಸಿತಿ ಇರುವದಿಲ್ಲ”¹ ಎಂದು ಇತ್ತೀಚೆಗೆ ಹೇಳಿದ್ದಾನೆ.

ಜೀವನದಲ್ಲಿ “ಜಾಲ ಬಂಧವು,” ನಹಾಯಕ ಗುಂಪು² ನಷ್ಟೆಲ್ಲಿಗೆ ಅವಶ್ಯವಾಗಿದೆ.

ಆದು ಆತ್ಮಕ ರಂಗದಲ್ಲಿ ನತ್ಯವಾಗಿದೆ. “ನಿಂತು ಕೈನ್ಯನಾದ ಮೇಲೆ ಸ್ವತಂತ್ರನಾಗಿರುವಿ” ಎಂದು ದೇವರು ಹೇಳಬಹುದಿತ್ತು ಹಿಂಡಿದ್ದರೂ ನಮ್ಮೆಲ್ಲಿಗೆ ಬಲದ ಅಗತ್ಯತೆಯಿದೆ. ನಮಗೆ ನಹಾಯದ ಅಗತ್ಯತೆ ಇದೆ ಎಂದು ಆತನು ತಿಳಿದಿದ್ದನು. ಈ ಹಾರಪು ನಮಗೆ ದೇವರ ನಹಾಯದ ಗುಂಪನ್ನು ನಾಳೆಸಿನುವ ಯೇಂನುಬಿನ ವಾಗ್ಧೀನರ ಬಗ್ಗೆ ಹೇಳುತ್ತದೆ. ನಮ್ಮ ವೇದ ದಜನ, ಮತ್ತಾಯ 16:13-19 ನಹ ದೇವರು ನಮಗಾಗಿ ಒದಗಿಸಿದ ಇತರ ನಹಾಯವನ್ನು ನೂಜಿಸುತ್ತದೆ.

ಯೇಂನು ತನ್ನ ಪ್ರೇಯತ್ತಿಕ ನೇರವೆಯ ಅಂತರ್ಕೃತ್ಯ ಬರುತ್ತಿದ್ದನು. ಯೇಂನು “ಯೆರೂಸಲೇ ಬಿಗೆ ಹೇಳಿನುವದಕ್ಕೆ ಮನಸ್ಸನ್ನು ದೃಢ ಮಾಡಿಕೊಳ್ಳಲ್ಪಡು” ಎಂಬ ಹಡಬಂಧ ಲಾಕ್ 9:51ರಲ್ಲಿ ಬೇಗನೇಂ ಬರಾತಕಿತ್ತು. ಯೇಂನುಬಿಗೆ ಅದು ಬಹಳ ಪ್ರಮುಖವಾದ ಕಾಲಾವಧಿ ಯಾಗಿತ್ತು. ಅದು ಆತನ ಶಿಷ್ಯರಿಗೂ ಬಹು ಮುಖ್ಯವಾದ ಕಾಲಾವಧಿಯಾಗಿತ್ತು.

ನಿಮಗೊಬ್ಬ ಶೃಂತಿಯ ಅವಶ್ಯಕತೆಯಡೆ

“ಯೇಂನು ಫಿಲಾಸ್ಥನ ಕೈನರ್ಯೆಯ ಎಂಬ ಹಣ್ಣಿನದ ಶ್ರಾಂತಕೃತ್ಯ ಬಂದಾಗ್” (ಪ. 13:೨) ಎಂದು ನಮ್ಮ ಹಾರ ಹೈರಂಭವಾಗುತ್ತದೆ.

ಹಲಸಿಸ್ತೀನದಲ್ಲಿ ಎರಡು ಕೈನರ್ಯೆಯಿಗಳಿದ್ದವು. ಒಂದು ಭೂಮಧ್ಯ ನಮುದ್ರದ ತೀರದಲ್ಲಿತ್ತು. ನಮ್ಮ ಕಥೆಯಲ್ಲಿಯ ಕೈನರ್ಯೆಯು ಹಲಸಿಸ್ತೀನದ ಈಶಾನ್ಯ ದಿಕ್ಕಿನಲ್ಲಿತ್ತು.

ಯೇಂನುವಿನ ಜನಸಾರಾದ ಕೆಲವು ದಿನಗಳ್ಲಿ ದೇಶಾಧಿಪತಿಯಾದ ಹೇರೋದ ಫಿಲಷ್ಟನು ಹನೆಯಾನ್³ ಎಂಬ ಪುರಾತನ ಹಟ್ಟಣವನ್ನು ತುನಃ ಕಟ್ಟಿ ಅದಕ್ಕೆ ಕೈನರ್ಮೆನಿಗೂ ತನಗೂ ಗೌರವ ತೋರಣಲು ಅದಕ್ಕೆ ಫಿಲಷ್ಟನ ಕೈನರ್ಮೆಯ ಎಂದು ತುನಃ ಹನೆಲಿಟ್ಟನು. ಆ ಹಟ್ಟಣದ ವಿಶೇಷತೆಯು ಅದು ಬಲವಾದ ಬಂಡೆಯ ಮೇಲೆ ಕಟ್ಟಲ್ಪಟ್ಟಿದ್ದು, ಅದು ಹೇರೋನು ಹವ್ಯಾದ ಅಡಿಯಲ್ಲತ್ತು.

ಯೇಂನು ತುಸಂಗಿನುತ್ತ, ಜನಲಿಗೆ ಸಹಾಯ ಮಾಡುತ್ತ ತುಯಾಣ ಮಾಡಿದಂತೆ - ಅತನೂ ಆತನ ಶಿಕ್ಷ್ಯರೂ ಫಿಲಷ್ಟನ ಕೈನರ್ಮೆಯಿದ ತುದೇಶಕ್ಕೆ ಬಂದರು. ಯೇಂನು ತನ್ನ ಭೂಲೋಕದ ಸೇವೆಯಲ್ಲ ಉತ್ತರಕ್ಕೆ ಹೆಚ್ಚು ದೂರದ ಸ್ಥಳಕ್ಕೆ ತುಯಾಣ ಮಾಡಿದ್ದು ಆ ನ್ಷತ್ವಾಗಿತ್ತು.

ಆ ಸ್ಥಳವನ್ನು ಆತನು ತಲುಹಿಡಾಗ ಯೇಂನು ತನ್ನ ಶಿಕ್ಷ್ಯರಿಗೆ ಒಂದು ಹಲ್ಲಿಕ್ಕೆ ಕೊಟ್ಟನು. ಹಲ್ಲಿಕ್ಕೆನ್ನಲ್ಪಡುವುದು ಶಿಕ್ಷಕನಿಗೂ, ವಿದ್ಯಾರ್ಥಿಗಳಿಗೂ ಭಯ ಹುಟ್ಟಿನುವ ನಂಗತಿಯಾಗಿದೆ. ಒಂದು ಲೀಡಿಯಲ್ಲ ಹಲ್ಲಿಕ್ಕೆಯು ವಿದ್ಯಾರ್ಥಿಗಳಿಗಿಂತ-ಹೆಚ್ಚಾಗಿ ಶಿಕ್ಷಕರನ್ನು ಹಲ್ಲಿಕ್ಕಿನುತ್ತದೆ. “ನಾನು ಒತ್ತಿ ಹೇಳಲು ಬಯಸಿದ ಹೊಳಧನೆಗಳನ್ನು ಅವರಿಗೆ ತಲುಪುವಂತೆ - ಮಾಡಿದ್ದೇನೆ? ” ಎಂದು ಶಿಕ್ಷಕನು ಆಜ್ಞಾಯಿಸಹಡುತ್ತಾನೆ. “ಜನರು ಮನುಷ್ಯ ಕುಮಾರನಂಬ ನನ್ನನ್ನು ಯಾರು ಅನ್ನುತ್ತಾರೆ? ” (ವ. 13ಽ) ಎಂಬ ತತ್ವಕ್ಕೆ ತೇಳಿಪಡಲಿಂದ ಹಲ್ಲಿಕ್ಕೆಯನ್ನು ಯೇಂನು ಹೂರಂಜಿಸಿದರು.

“ನಿನ್ನನ್ನು ಕೆಲವರು ಸ್ವಾಸ್ಥಿಕನಾದ ಯೋಹಾನನು ಅನ್ನುತ್ತಾರೆ, ಕೆಲವರು ಎಂಬೆಂದು ಅನ್ನುತ್ತಾರೆ, ಕೆಲವರು ಯೆರಬಿಯೆಂದು, ಇಲ್ಲವೇ ತುವಾದಿಗಳಲ್ಲಿ ಒಬ್ಬನು ಅನ್ನುತ್ತಾರೆ” ಎಂದು ಶಿಕ್ಷ್ಯರು ಉತ್ತರ ಕೊಟ್ಟರು (ವ. 14). ಯೇಂನು ಯಾರು ಎಂಬುದರ ಬಗ್ಗೆ ತಿಳಿಯಲು ಜನರು ತುಯಾನಪಡುತ್ತಿದ್ದರು. ಯೇಂನು ಹೆಸ್ಸೀಯನ ಕಾರ್ಯವನ್ನು ಮಾಡುತ್ತಿದ್ದನು. ಆದರೆ ಹೆಸ್ಸೀಯನು ಬರುವೆನೆಂದು ಅವರು ಯೋಜಿಸಿದ ಲೀಡಿಯಲ್ಲ ಅತನು ಬಂದಿರಲ್ಲ. ಹಿಗಿದ್ದರೂ ಆತನು ಯಾವುದೇ ಒಬ್ಬ ವಿಶೇಷ ವೃತ್ತಿಯಾಗಿದ್ದಾನೆಂದು ತಿಳಿದಿದ್ದರು. ಅದುದಲಿಂದ ಅವರು ಆತನು ನ್ಯಾಸಿಕನಾದ ಯೋಹಾನ, ಎಂಬೆಂದು, ಯೆರಬಿಯೆಂದು ಇಲ್ಲವೇ ಬೇರೆ ಯಾವುದೇಂಬ ತುವಾದಿಯೆಂದು ಹೇಳಿದರು.

“ಅತ್ಯಾದ ಹರಕಾಯ ತುದೇಶದಲ್ಲ” - ತುನಜನ್ಸ್ತದ ಬಗೆಗಿನ ಹೊದಳನ ಅಜ್ಞಪಾಯದಲ್ಲ ಯೆಹೂದ್ಯರು ನಂಜಕೆಯಿಟ್ಟಿದ್ದಿಲಂದ ಇದನ್ನು ಅವರು ಹೇಳಿದರೆಂದು ಕೆಲವರು ಯೋಜಿಸುತ್ತಾರೆ. ಯೇಂನುವು ನತ್ತುಪರೋಜಿಗಿಂದ ಎದ್ದು ಬಂದ ಯೋಹಾನನು ಎಂಬ ಪದಂತಿಯನ್ನು ಹೇರೋದನು ಹೂರಂಜಿಸಿದ್ದನು (ಹೋಳಿನು ಮಾರ್ಕ 6:14, 16). ಹೆಸ್ಸೀಯಸಿಗಾಗಿ ಮಾರ್ಗ ಸಿದ್ಧಪಡಿಸಲು ಎಂಬೆಂದು ನನ್ನ ಕಳುಹಿಸುವೆನೆಂಬ ದೇವರ ವಾಗ್ಣನದೊಂದಿಗೆ ಕೂಡಿಸಿ ಎಂಬೆಂದು ತುನಃ ಬರುವದ ಬಗ್ಗೆ ಯೆಹೂದ್ಯರಿಗೆ ವಿಜಿತಪಾದ ವಿಜಾರಣಿಗಿದ್ದವು (ಮಾರ್ಕ 4:4-6).⁴ ತುನಜನ್ಸ್ತದಲ್ಲ ಯೆಹೂದ್ಯರು ನಂಜದರೋ ಇಲ್ಲವೋ ಎಂಬುದು ನನಗೆ ತಿಳಿದಿರುವದಿಲ್ಲ, ಆದರೆ ಅವರು ನಂಜದ್ದರೂ ಅದು ನುಟ್ಟಿ ಬೋಧನೆಯಾಗಿತ್ತು - ಹಾಗೂ ಅಗಿರುವುದು, “ಒಂದೇ ನಾಲ ನಾಯುವುದೂ (ಅನೇಕ ನಾಲಿಯಲ್ಲ) ಆಮೇಲೆ (ಮರಣದ ನಂತರ) ನಾಜ್ಯಯಲೇಷ್ಟೂ ಮನುಷ್ಯಲಿಗೆ ಬರುತ್ತದೆ [ಕೇ ಭೂಲೋಕದಲ್ಲ ಇನೊಂದು ದೇಹದಲ್ಲ ಹೊನ ಜಾವಿಲ್ಲ]” (ಇಸ್ತ್ರಯ. 9:27) ಎಂದು ಬ್ರೇಬಲ್ ಹೇಳಿತ್ತದೆ.

ಕೇ ವೃತ್ತಿಗಳಲ್ಲ ಯೇಂನುವು ಒಬ್ಬನಾಗಿರಬಹುದು ಎಂದು ಕೆಲವರು ಯಾಕೆ ನಂಜದರೆಂಬುದನ್ನು ಗಣನೆಗೆ ತಂದು ಕೊಳ್ಳಿದೆ ಆತನನ್ನು ಕೇ ಮಹಾ ವೃತ್ತಿಗಳಿಂದಿಗೆ ಗುರುತಿಸುವುದು ಯೇಂನುವನ್ನು ಕುಲತು ಕೆಲವೋಂದನ್ನು

ನಮಗೆ ಹೇಳುತ್ತದೆ. ಯೋಹಾನನು ದೃಢ ನಿಷ್ಠೆಯದವನಾಗಿದ್ದನು, ಕರಪತನಕ್ಕೆ ಬಿರುದ್ದಾಗಿ ಮಾತನಾಡಲು ಹಿಂಜಲಯಾಲ್ಲ. ಹಾಗೆಯೇ ಯೆಹುದ್ಯರಿಳ್ಳ ಬಹಳ ವಾಗಿ ತುಂಜದ್ದ ಕರಪವನ್ನು ಯೇನು ಬಹಿರಂಗಪಡಿಸಿದನು. ಎಲ್ಲಾಯನು ದ್ಯುಯೆದ ಮನುಷ್ಯನಾಗಿದ್ದನು. ದುಷ್ಟ ಶಕ್ತಿಗಳಿಗೆ ಬಿರುದ್ದಾಗಿ ಒಬ್ಬನೇ ನಿಂತುಕೊಂಡನು. ಹಾಗೆಯೇ ಯೇನು ತನ್ನ ದಿನದ ಬಲಶಾಲ ಧಾರ್ಮಿಕ ನಾಯಕರಿಗೆ ಬಿರೋಧವಾಗಿ ನಿಂತನು. ಇನ್ನೆಷ್ಟಿಂದೆಡೆಯಾಲ್ಲ ಯೀರೆಮೀಯನು ಕರುಡಿಯಾಳ್ಳ ಮನುಷ್ಯನು. ಜನಲಿಗಾಗಿ ಅತ್ಯನ್ತನು. ಹಾಗೆಯೇ ಯೇನು ಜಿಂತನೆಯ ಕಣ್ಣಿರು ನುಸಿದನು. ಜನರು ಯೇನುವನ್ನು ಗಮನಿಸಿದಂತೆ ಕೆಲವರು ಆತನ ಕಲಣ ವಾದ ಭಾಗವನ್ನು, ಕೆಲವರು ಆತನ ಮೃದು ವಾದ ಭಾಗವನ್ನು ನೋಡಿದರು.

ಈ ಎಲ್ಲಾ ಹೊಲಾರ್ಗರಿಗಳ ಮೇಜ್ಜಿಗೆ ತೊಲಿನುವಂಥಘರ್ಗಳಾಗಿದ್ದವು. ಅದರೆ ಅವು ನಾಕಷ್ಟೆ ದೂರ ಹೊಳಗಾಲ್ಲ. ಆತನು ಅತ್ಯಂತನು - ದೇವರ ಸ್ವಂತ - ಮಗನೆಂದು ಆತನನ್ನು ನಾವು ಯೋಜಿಸಿದೇ ಇರುವವರಿಗೆ ಆತನು ದೊಡ್ಡವನೆಂದು ಯೇನುವಿನ ಬಗ್ಗೆ ನಾವು ಯೋಜಿಸುವದರ ಬಗ್ಗೆ ಸ್ವೇತಾನನು ಅಡ್ಡೀ ಮಾಡುವದಿಲ್ಲ.

ಆ ಮೇಲೆ ಯೇನು ಹೆಚ್ಚೆಯ ಏರಡಸೆಯ ತ್ವರ್ಯಾಯನ್ನು ತನ್ನ ಶಿಷ್ಯರಿಗೆ ತೊಟ್ಟಿನು. “ಅದರೆ ನೀವು ನನ್ನನ್ನು ಯಾರನ್ನುತ್ತೀರು?” ಎಂದು ಅವರಿಗೆ ಹೇಳಿದರು (ಪ. 15).

“ಯೇನುವು ಯಾರೆಂದು ನೀವು ಹೇಳುತ್ತೀರು?” ಎಂಬುದಕ್ಕಿಂತ ದೊಡ್ಡ ತ್ವರ್ಯಾಯನ್ನು ಕೇಳಿಜಾಗ್ತರುವದಿಲ್ಲ. ನೀವು ಈ ತ್ವರ್ಯಾಗೆ ನಲಯಾದ ಉತ್ತರ ತೊಡಿದ್ದರೆ, ಈ ಜೀವನಕ್ಕಾಗ್ಗಾ, ನಿತ್ಯತ್ವಕ್ಕಾಗ್ಗಾ ನಿನಗೆ ಬೇಕಾದ ನಹಾಯವನ್ನೂ ಬೆಂಬಲವನ್ನೂ ಹೊಂದಲಾಲಿ.

ನಾನು ಯೇನುವಾಗಿದ್ದರೆ, ನಾನು ನಂತರುಪಡುವ ಬೇಳಿಧಕನಾಗಿರುತ್ತಿದ್ದೇನು.⁵ ನನ್ನ ಬಿಜಾರಿಗಳ ಈ ಲಿತಿಯಲ್ಲಿದ್ದಿರಬಹುದು: “ನುಮಾರು ಮಾರು ಪಣಗಿಂದ ನನ್ನ ಮಾತುಗಳು, ನನ್ನ ಅಧ್ಯಾತ್ಮರಿಗಳು, ನನ್ನ ಜೀವನ, ನನ್ನ ಬಿದ್ಬುಧಿಗಳ ಮನಸ್ಸುಗಳ ಮೇಲೆ ಒಂದು ಸರ್ಕ್ಯದ, ನಾನು ಯಾರಾಗಿದ್ದೇನೆಂಬುದರ ಸರ್ಕ್ಯದ ತ್ವಭಾವ ಜೀರ್ಣ ತಯಾರಿಸಿರುವೆನು: ನಾನು ಬೇಳಿಧಕನಾಗಿ ಎಷ್ಟು ಯಶಸ್ವಿಯಾಗಿದ್ದೇನೆ? ಎಂಬ ಆ ಸರ್ಕ್ಯವನ್ನು ಅಲತು ಕೊಂಡಿರುವರೋ?”

ಹೇತನು ತ್ವರ್ಯಾಗೆ ಉತ್ತರ ತೊಟ್ಟಿನು. ಮಾತನಾಡುವದರ ಬಗ್ಗೆ ಹೇತನು ತ್ವರ್ಯಾಗೆ ನಾಗಿದ್ದನು - ಮಾತಾಡಿ ಹೇಳಿನೆಲ್ಲ ಸಿಕ್ಕಿಕೊಳ್ಳಲ್ಲಿದ್ದನು.⁶ ಹಿಂದಿದ್ದರೂ ಒಂದು ಸಲ ಹೇತನು ನಲಯಾದ ನಂಗತಿ ಹೇಳಿದನು: “ನೀನು ಬರಬೇಕಾಗಿರುವ ತೀಕ್ಷ್ಣನು. ಜೀವಿಸುವ ದೇವರ ಕುಮಾರನು” (ಪ. 16)! “ತೀಕ್ಷ್ಣ” ಅಂದರೆ “ಅಭಿಷಿಕ್ತನು” ಅದು ಗ್ರಿಕಿನ “ಪೆಸ್ಸಿಯೆ” ಎಂಬುದಕ್ಕೆ ನಮಾನವಾದ್ದು. ಈತ ಒಡಂಬಡಿಕೆಯ ನಮಯಗಳಲ್ಲಿ ಜನರ ತ್ವಾಗಿರಿಕೆನ್ನು ಯಾಜಕರನ್ನೂ ಅರಸರನ್ನೂ ಅಭಿಷೇಕಿಸಿತ್ತಿದ್ದರು. ಯೇನುವು ಎಲ್ಲಾ ಮಾರು ಆಗಿದ್ದನು. “One of” ಎಂಬುದು “ಸ್ವಭಾವದಲ್ಲ ಹಾಲುಗಾರನಾಗುವುದು” ಎಂದು ಹಿಂಬಿನ ಅರ್ಥವಾಗಿತ್ತು. ಹಿಂಗೆ “ಜೀವಿಸುವ ದೇವರ ಕುಮಾರನು” ಅಂದರೆ “ದೇವರ ಸ್ವಭಾವದ ಹಾಲುಗಾರನು” ಎಂದರು.

ವಿವರಣಾತ್ಮಕ ಈ ಮಾತುಗಳನ್ನು ಗಮನಿಸಿಲ. ನಿಮಗೆ ಬೇಕಾಗಿರುವ ವ್ಯಕ್ತಿಯ ಬಗ್ಗೆ ಹೇಳಬೇನು. ಅದರ ಬಗ್ಗೆ ನಾನು ಹೆಷ್ಟು ಹೇಳುವ ಮೊದಲು ಕೆಲವರು ತಯಾರಿಸಿರುವ ಹಯಾರ್ಯಾಯಗಳನ್ನು ಗಮನಿಸೋಣ.

“ಅದಕ್ಕೆ ಯೇನು - ಯೋನನ ಮಗನಾದ ಸೀಎಂನನೇ, ನೀನು ಧನ್ಯನು?” (ಪ. 17) ಎಂದು ಹೇಳಿದರು. ಯಾರಾದರೂ ತನ್ನನ್ನು ಒಟ್ಟಿಕೊಂಡರೆ ಆತನು

ಅವರನ್ನು ಒಪ್ಪಿಕೊಳ್ಳುವನೆಂದು ಯೀಂನು ಹೊದಲು ಹೇಳಿದ್ದನು (ಮತ್ತಾಯ 10:32): ಈಗ ಅವನು ಹೇಡುತ್ತನ್ನು ಒಪ್ಪಿಕೊಳ್ಳುತ್ತಿರುವನು. “ಈ ಗುಪ್ಪೆ ನಿನಗೆ ತಿಖಿಸಿದವನು ನರಮನುಷ್ಯನಲ್ಲ” (ಪ. 17ಬಿ). ಹೇಡುತ್ತನು ಯಾವುದೇ ಮಾನವನಿಂದ ಈ ನರ್ವವನ್ನು ಕಳುತ್ತಿರಬೇಕಾಗಿಲ್ಲ. ಯೀಂನುವು ಸ್ವಾಸಿಕನಾದ ಯೋಜನನಾಗಿದ್ದಾನೆ, ಎಂಬುದನ್ನು ಮಾನವ ಜ್ಞಾನವು ಈ ಜಿನನಮಾಹಡೊಂದಿಗೆ ಒಪ್ಪಿಕೊಳ್ಳು ಬಹುದಿತ್ತ, ಹೇಡುತ್ತನ ಮಾಹಿತಿಯ ಮೂಲವು ದೇವರು ಎಂದು ಯೀಂನು ಹೇಳಿದನು: “ಆದರೆ ಪರಲೋಕ ದಳ್ಳಿರುವ ನನ್ನ ತಂದೆಯು” (ಪ. 17ಸಿ). ಈ ತ್ವರ್ಯಾಯನ್ನು ಯೋಚಿಸಿಲಿ: ಹೇಡುತ್ತನ ಈ ನರ್ವವನ್ನು ಹೇಗೆ ಕಳುತ್ತಿರಬೇಕಾಗಿ? ಅವನು ಅದನ್ನು ಯೀಂನುಬಿಸಿಂದ ಕಳಿಯ ಅಲ್ಲವೋ? ಯೀಂನುವು “ದೇವಲಂದ” ಬಂದವನು (ಹೋಮಾನು. ಯೋಹಾನ 8:28) ಅವನು ದೈವಿಯ ವೃತ್ತಿಯಾಗಿದ್ದನು!

ಆಗ ಯೀಂನು ಹೀಗೆ ಹೇಳಿದರು,

ಮತ್ತು ನಾನೂ ನಿನಗೆ ಬಂದು ಮಾತನ್ನು ಹೇಳುತ್ತೇನೆ, ಅದೆನಂದರೆ - ನಿಂನು ಹೇಡುತ್ತನು, ಈ ಬಂಡಿಯ ಮೇಲೆ ನನ್ನ ನಭಯನ್ನು ಕಟ್ಟುವೆನು: ಹಾತಾಳೊಳಕದ ಬಲವು ಅದನ್ನು ಸೋಲಾನಲಾರದು. ಪರಲೋಕ ರಾಜ್ಯದ ಜಂಗದ ಕೃಗಳನ್ನು ನಿನಗೆ ತೊಡುವೆನು: ಭೂಲೋಕದಲ್ಲಿ ನಿಂನು ಯಾವುದನ್ನು ತಟ್ಟುತ್ತೀರೋ, ಅದು ಪರಲೋಕದಲ್ಲಿಯೂ ತಟ್ಟಿರುವದು; ಮತ್ತು ಭೂಲೋಕದಲ್ಲಿ ನಿಂನು ಯಾವುದನ್ನು ಜಟ್ಟುತ್ತೀರೋ ಅದು ಪರಲೋಕದಲ್ಲಿಯೂ ಜಟ್ಟಿರುವದು ಅಂದನು (18, 19 ಪಜನಗಳು).

ಹೇಡುತ್ತನ ಹೊದಲು ಉತ್ತರ ತೊಟ್ಟನು. ಹೀಗೆ ಅವನು ಕಾಣಿಸಿನಲ್ಲಿ ಮುಂದೆ ನಿಲ್ಲುವವ ನಾದನು.^೫ ನಾವು ಅದನ್ನು ಅಲ್ಲಗಳಿಯಲಾರಿವು; ಹೇಡುತ್ತನ ಬಿಶೇಷವಾದ ಮನ್ಮಣಿಯನ್ನು ಹೊಂದಿದನು.

ಹೊದಲನೆಯದು, ಯೀಂನು ಅಧಿಕೃತವಾಗಿ ಅವನನ್ನು “ಹೇಡ್ರು” ಎಂದು ಕರೆದನು. ಅವನು ಈ ಹೆಸಲಿನಿಂದ ತುಸಿದ್ದನಾಗಿದ್ದನು. “ಹೇಡ್ರು” ಅಂದರೆ “ಬಂಡೆ.” ಹೇಡುತ್ತನ “ಜಾರುವ ಉನ್ನಲಿನು” ಶಿಷ್ಯನಿಂದ “ಸ್ಥಿರವಾದ ಬಂಡೆಯು” ಶಿಷ್ಯನಾಗಲು ಬೆಳೆಯಿತ್ತಿರುವದನ್ನು ಯೀಂನು ಸ್ಪ್ರೆಕಲ್ಸಿಕೊಂಡನು. ರಾಹಾಂತರವು ನಂಪ್ರಾಣ ವಾಗಿದೆಯಿಂದು ಇದರ ಅರ್ಥವಲ್ಲ. (ಮುಂದಿನ ಅಧ್ಯಾಯದಲ್ಲಿ ಯೀಂನುಬಿಗೊಂಡು, ಹೊಳೆಂಬಿಂದು ಹಾಗೂ ಏಲಾಯಿಸಿಗೊಂಡು ಮೂರು ಹಣಿಶಾಲೆಗಳನ್ನು ಕಟ್ಟುವೆ ಎಂದು ನಾಜಿಸುವದಲಿಂದ ಅವನು ಪುನಃ ತನ್ನ ಹಾದನ್ನು ತನ್ನ ಬಾಯಿಲ್ಲ ಸಿಕ್ಕಿಸಿ ತೊಂಡನು. ಹಲವು ಅಧ್ಯಾಯಗಳನೆಂತರೆ,^೬ ಅವನು ಕರ್ತನನ್ನು ಅಲ್ಲಗಳಿದನು.) ಅವನು ತುಗ್ಗತಿ ಹೊಂದುತ್ತಿರುವನೆಂಬುದು ಇದರ ಅರ್ಥ. “ಹೇಡ್ರು” ಎಂಬ ಹೆಸರು ಅವನು ಆತ್ಮಕ ವಾಗಿ ಎಷ್ಟು ದಾರ ಬಂದಿರುವನೆಂಬುದನ್ನು ಕುಲತು ಹಾಗೂ ಅವನೆಷ್ಟು ದಾರ ಹೊಂಗುವನೆಂಬುದನ್ನು ಕುಲತು ಮುಂತಿಖಿಸಿಕೆಯ ಹೇಳಿಕೆಯಾಗಿತ್ತು.

ಎರಡನೆಯದು, ಯೀಂನು ಅವನಿಗೆ ಪರಲೋಕ ರಾಜ್ಯದ ಜಂಗದ ಕೃಗಳನ್ನು ತೊಟ್ಟನು. ಜಂಗದ ಕೃಗಳ ನಾಂತರಿತವಾಗಿ ಹೇಡುತ್ತನೊಂದಿಗೆ ನಂಬಂಧಿಸಲ್ಪಟ್ಟಿದೆ. (ರೋಮ್ಯಾದಲ್ಲಿಯ ನೆಲಂಟ್ ಹಿಂಟರ್ನ್ ಬಸಿಲಿಕಾದಲ್ಲ - ಹಾಗೂ ಇನ್ನು ಅನೇಕ ಸ್ಥಳಗ ಳಲ್ - ಹೇಡುತ್ತನನ್ನು ತುಸಿಸಿಧಿನುವ ಮಾರ್ಗಗಳ ಅಂತೇನ್ತಲನು ಜಂಗದ ಕೃಗಳಾಂಚಲನ್ನು ಹಿಡಿದು ತೊಂಡಿರುವದನ್ನು ತೊಲಿಸುತ್ತೇವೆ.) ಈ ಜಂಗದ ಕೃಗಳ ರಾಜ್ಯದ ಬಾಗಿಲನ್ನು

ಯೆಹೂದ್ಯಲಿಗೂ ಅನ್ಯಜನಾಂಗದವರಿಗೂ ತೆರೆಯಲು ಉಪಯೋಗಿಸುವ ಅವಕಾಶವನ್ನು ಹೇತುಸಿಗೆ ಕೊಟ್ಟಿರು: ಅ. ಕೃ. 2ರಳ್ಲಿ ಯೆಹೂದ್ಯಲಿಗೂ ಹಾಗೂ ಅ. ಕೃ. 10ರಳ್ಲಿ ಅನ್ಯಜನಾಂಗದವರಿಗೆ ರಾಜ್ಯದಲ್ಲಿ ಪ್ರವೇಶ ಹೆಚ್ಚಿಯವ ಶರತ್ತುಗೆಕ್ಕನ್ನು ತ್ರಣಂಗಿಸುವ ಮೊದಲ ಅವಕಾಶವನ್ನು ಕೊಡಲಾಯಿತು ಎಂದು ಬೀರೆ ಲಿತ್ತಿಯಲ್ಲ ಹೇಳಬಹುದು.

ವಜನ 19ರಳ್ಲಿ ಯೇಣು ಹೇಳಿದ “ಕಟ್ಟುವದರ್ರ” ಹಾಗೂ “ಜಿಷ್ಟುವದರ್ರ” ಅಥವಾವೆನು? ಹೇತುನು ತ್ರಣಂಗಿಸುವಾಗ ಅವನು ಅವನ್ನು ದೈವಿಯ ಪ್ರೇರಣೆಯಿಂದ ಮಾಡಿದನೆಂಬುದನ್ನು ನೂಡಿಸುತ್ತದೆ (ಯೋಹಾನ 14:26; 16:13). NASB ಮೊದಲೆನೆಯ ಸಲ ಅಷ್ಟು ಗೋಂಡಾಗ, 19ನೆಯ ವಜನವು ಸ್ವಾಧೀನಾಗಿ ಮೂಲ ಹಾರ್ಡ್ ಕಾಲವನ್ನು ನೂಡಿಸಿತು: “ಸಿಎನು ಭೂಮಿಯ ಮೇಲೆ ಏನನ್ನು ಕಟ್ಟಬಿಯೋ ಅದು ಪರಲೋಕದಲ್ಲಿ ಕಟ್ಟಿರುವುದು. ಹಾಗೂ ಭೂಮಿಯ ಮೇಲೆ ಏನನ್ನು ಜಿಷ್ಟುತ್ತಿರುಯೋ ಅದು ಪರಲೋಕದಲ್ಲಿಯೂ ಜಿಷ್ಟಲ್ಪಟ್ಟಿರುವುದು”¹⁰ ಬೀರೆ ಮಾತುಗಳಲ್ಲ, ಹೇತುನ ಸಂದೇಶವು ಮೊದಲು ಪರಲೋಕದಲ್ಲಿ ಕಟ್ಟಲ್ಪಡಿರುವುದು; ಆ ಮೇಲೆ ಭೂಮಿಯ ಮೇಲೆ ಕಟ್ಟಲ್ಪಡಿರುವುದು. ಅವನ ಸಂದೇಶವು ಅವನೊಂದಿಗೆ ತಾರಂಭವಾಗಿಲ್ಲ, ಅದರೆ ದೇವರೊಂದಿಗೆ ಛುರಂಭವಾಗುವುದು.

ಹೇತುನು ಬಿಳೆತವಾದ ವೃತ್ತಿಯಾಗಿದ್ದಾನೆಂಬುದರಳ್ಲಿ ಸಂಶಯಿಬಿಲ್ಲ. ಹನ್ನೇರಡು ಜನ ಅಶ್ರೋಽನ್ತಲರ ಮಾಡಿಯಲ್ಲಿ ಹೇತುನ ಹೆಸರು ಮೊದಲು ಬರುತ್ತದೆ. ಅವನನ್ನು ನಾವೆಂದೂ ಗಡೆಗಳಿನಬಾರದು. ಇನ್ನೊಂದೆಡೆಯಲ್ಲಿ ಅವನನ್ನು ಅಳತೆಬುಳಿಲಿಯಾ ತೆಗೆದುಕೊಳ್ಳಬಾರದು.

ಮತ್ತಾಯ 16:13-19ರಳ್ಲಿ ಕೆಂಪ್ರಿಇಕರಿಪ್ರ ಯೇಣು ಮೇಸ್ಟ್ರಿಯನಾಗಿರುವದರ ಮೇಲೆ - ನಮಗೆ ಅಗ್ರಹಾಗಿರುವ ಒಬ್ಬನಂತೆ - ಎಂಬುದರ ಮೇಲೆ ಇರುವುದು. ಅದರೆ ಕೆಲವರು ಈ ವಾಕ್ಯಗಳನ್ನು ಲಿಗಿಸಿಸ್ಟು ಇದು ಹೇತುನನು ಉನ್ನತಕ್ಕೆಲಿನುವ ವಜನವಾಗಿ ಮಾಡಿರುವರು. ಹೇತುನು ಬಂಡೆಯಾಗಿದ್ದು ಅದರ ಮೇಲೆ ನಭೀಯ ಕಟ್ಟಲ್ಪಡಿರುವುದು ಎಂದು ಅರು ಹೊಳಿಸುತ್ತಾರೆ. ಕಟ್ಟುವದರಳ್ಲಿ ಹಾಗೂ ಜಿಷ್ಟುವದರಳ್ಲಿ ಹೇತುನು ಉನ್ನತಸ್ಥಾನ ಹೊಂದಿರುವನೆಂದು ಅರು ಒತ್ತಿ ಹೇಳುತ್ತಾರೆ. ಹೇತುನು ನಭೀಯ ಮೊದಲ ಮುಖ್ಯಗ್ರಂಥನು. ಅವನ ಸ್ಥಾನವು ಅವನ ಸಂತರ ಬಂದವರಿಗೆ ಕೊಡಲ್ಪಡುತ್ತಾ ಬಂದಿಲ್ಲ ಹಾಗೂ ಕೆಲಗಿರುವವನು ನನಗೂ ನಿನಗೂ ಅವಶ್ಯವಾಗಿರುವ ವೃತ್ತಿ ಎಂದು ಹೇಳುತ್ತಾರೆ. ಅದರೆ ಬೈಬಲ್ ಈ ಬಿಜಾರಗಳಲ್ಲಿ ಯಾವುದನ್ನು ಬೋಳಿಸುವುದಿಲ್ಲ.

ಮೊದಲು ಹೇಳಿದಂತೆ, “ಹೇತು” ಎಂಬ ಹೆಸರು petros ಎಂಬ ಗ್ರೀಕು ಹದದ ಅಕ್ಕರ್ಶಿಂಗ್ ಹೇಳಿದ್ದಾಗಿದೆ - “ಬಂಡೆ” ಇಲ್ಲವೇ “ಕಲ್ಲು” ಎಂದರ್ಥವಾಗುತ್ತದೆ. Petros ಎಂಬುದು “ಕಲ್ಲು” ಎಂಬುದಕ್ಕೆ ಸಂಬಂಧಿಸಿದೆ. ಅಂಥ ಕಲ್ಲನ್ನು ಸೀವು ಕೈಗಳಲ್ಲಿ ಹಿಡಿಯಿಬಹುದು. ಮತ್ತಾಯ 16:18 ರಳ್ಲಿಯ “ಬಂಡೆ” ಎಂಬ ಹದವು “ಹೆಷ್ಟು” ಎಂಬ ಗ್ರೀಕ ಹದದಿಂದ ಭಾಷಾಂತರಿಸಲ್ಪಟ್ಟಿದೆ. ಫಿಲಿಪ್ಪನ ಕೈನರ್ಯೆಯವು ಕಟ್ಟಲ್ಪಟ್ಟಿದ್ದಂಥ ನುಳ್ಳಿದ ಕಲ್ಲಗಳ ರಾಶಿಯಂಥ ಬಂಡಗಳ ರಾಶಿಗೆ ಇದು ನೂಡಿಸಲ್ಪಟ್ಟಿದೆ.” “ಸಿಎನು ಹೇತುನು ಹಾಗೂ ಈ ಬಂಡೆಯ ಮೇಲೆ ನನ್ನ ನಭೀಯನ್ನು ಕಟ್ಟುವೆನು” ಎಂದು ಯೇಣು ಹೇಳಿದಾಗ, ಆತನು ಹದಗಳ ಮೇಲೆ ಅವವಾಡಿದನು. “ಹೇತುನೇ ಸಿಎನೊಂದು ಜಿಕ್ಕಿ ಬಂಡೆ, ಅದರೆ ಈ ದೊಡ್ಡ ಬಂಡೆಯ ಮೇಲೆ (ಇದೀಗ ಸಿಎನು ಅಲಿಕೆ ಮಾಡಿದ ಸತ್ಯದ ಮೇಲೆ) ನಾನು ನನ್ನ ನಭೀಯನ್ನು ಕಟ್ಟುವೆನು.”

ಕಟ್ಟುವದನ್ನು ಜಿಷ್ಟುವದನ್ನು ಕುಲತು ಎರಡು ಅಧ್ಯಾಗ್ರಂಥನಂತರ ಎಲ್ಲಾ ಶಿಷ್ಯರಿಗೆ ಅದೇ ವಾಗ್ದಾನವು ಕೊಡಲ್ಪಟ್ಟಿತು (ಮತ್ತಾಯ 18:18).

మత్తాయ 16:13-19 హేతును శ్రామువ్యనంతే బోధిసిరుపుదు ఆదరే అవను భూబియ మేఱన నభియ ప్రథమ మువ్యస్తను ఎందు బోధినుపుదిల్ల. హార్యపాగి, బికాసికపాగి మత్తు తాకిసికపాగి పల్లణ్ణిసుపాగ మత్తాయ 16 రల్ల శ్రామువ్యతేయ యీసు క్రిస్తున మేఱదేయే హోరతు హేతున మేలాగఱల యాపుదే మానవ వ్యక్తియ మేలాగఱలే ఇరువదిల్ల.¹²

దుడ్యేవదింద, మనుష్యన్ను లుస్తుతక్కేలనుపుదు హేతున్ను మేలక్కేల నువదరొందిగే శ్రారంభపాగువదిల్ల ఇల్లవే అంచ్చుపాగఅల్ల. బోధినలు, దేవలగే నిష్ట శ్రాధనేగళు ముష్టలు నకాయ మాడలు, శ్రాధంజికపాగి ఇల్లవే ఆధికపాగి నమ్ముద్ది కేందలు ఈ వ్యక్తియ ఇల్లవే ఆ వ్యక్తియ ఆగక్కు నిముచిదేయిందు కేలచరు హేతుపాగ. నమ్ము దినగిళలు కండు బరువంథమ్మ నభాతాలకలరువ నభియ హాగు అదు బేళసిద ఒబ్బ మనుష్యన నుత్తలు బీళియివ గుంపుగళ. ఒబ్బ వ్యక్తియ ఎణ్ణే అధ్యతకరపాదపనాగిద్దరూ ఒబ్బ మానవ వ్యక్తియలు ఇరువ నిష్ట నిలింపేయుల భరవసేయుల యాపుదే నముయదల్ల నిరాలేగోళనల్పుడుపుదు.

నిమగే ఆగక్కబిరువ వ్యక్తియ మానవ జిలియల్ల ఆదరే యీసు క్రిస్తును, యీసువు పరలోఽకదింద బందను మత్తు శలీరద చౌబ్రల్యగళన్ను తెగెదుకోండను (థిఅష్టి. 2:5-8). ఆతను “ఎల్లూ బిషయిగళల్ల నమ్ము కాగేయీఁ శోధినల్పుట్టను, ఆదరే హాప మాత్ర మాడఅల్ల” (ఇజ్యయ. 4:15). ఆతను నమ్ము బలహినెగళన్ను అధికమాడి కోట్టుపను. ఆతను నమగే నకాయ మాడుపను (ఇజ్యయ. 2:18). ఆతను నమ్ము పరపాగిరుపను; ఆతను నమ్ము మధ్యస్తనాగిరుపను (1 తిచోథి. 2:5).

హాలను నేరెచునేయల్లద్వాగ హిఁగె బరెదను, “యారు నస్త కడె ఆగఅల్ల; ఎల్లరూ నస్తస్తు క్షేత్రమ్మర్య: ... ఆదరే కతను నస్త బజయల్ల నింతు నస్తస్తు బలపడిసిదను ...” (2 తిచోథి. 4:16, 17). ఆతను నిష్ట బజయల్ల నిల్లుపను. “నాను యిగద సమాప్తియపరేగూ ఎల్లూ దిపన నిష్ట నంగడ ఇయత్తేనే” (మత్తాయ 28:20) ఎందు వాగ్గాన మాడిద్దానే.

నిమగోండు జనాంగద అపశ్యకతెయిదె

నిమగాగి దేవరు ఒదగిసికొడువంథద్దరల్ల ఆతను నిమగే ఒబ్బ వ్యక్తియన్ను కోడువచరేందిగే నిల్లనఅల్ల. ఆతను బందు జనాంగపనశ్శ నిమగే కోట్టును. యీసువినల్లయ నిష్ట నంజకెయన్ను హంజికోళ్లలు, జింపనద్దుక్కు నిష్ట హోలరాపదల్ల భాగిగేళాగువదక్క ఆతను నిమగే బందు జనాంగపన్ను కోట్టును.

వజన 18 మత్తు 19క్కె హిందిరుగి హోగోణం. ఈ సల జిస్తువాద దృష్టి కోణదింద ఈ వజనపన్ను నోడేణం: “నాను నినోఁందు మాతు కోటుత్తేఁ, ఆదేనందరే - నీఁను హేతును. ఈ బండెయ మేలే నస్త నభియన్ను కట్టుత్తేఁ: హాతాళ లోకద బలపు అదన్ను నోఱనలారదు. పరలోఽక రాజ్యద జింగద క్షేత్రస్తు నినగే కోడువెను” ఈ వజనగళు

ವ್ಯಕ್ತಿಯೊಂದಿಗೆ ಬಿಶೇಷ ನಂಬಂಧವಿರುವ ಒಂದು ಜನಾಗಿದ ಬಗ್ಗೆ ಹೇಳುವವು.

“ಈ ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುವೆನು” ಎಂದು ಯೀನು ಹೇಳಿದರು. “ಸಭೆ” ಎಂಬ ಪದವು ಎಕ್ಕೆಸಿಯಾ ಎಂಬುದು ನಂಯಿತ್ತ ಹದವಾಗಿದ್ದು “ಹೊರಗೆ ಕರೆಯಲ್ಪಟ್ಟು” ಎಂದು ಅಕ್ಕರೆಳೆ ಅಥವಾಗುತ್ತದೆ.¹³ ಸಭೆಯ ನಡವ್ಯರು “ಹೊರಗೆ ಕರೆಯಲ್ಪಟ್ಟು” ಎಂದು ಲೋಕದೊಳಗಿಂದ ಕರೆಯಲ್ಪಟ್ಟು ಯೀನುವಿನಿಂದಿಗೆ ನೂತನ ನಂಬಂಧದಲ್ಲಿ ಇಡಲ್ಪಟ್ಟವರು. ಅಪ್ಪೊನ್ತಲರ ಕೃತ್ಯಾರ್ಥಳ ಜನರು ನುವಾರೆಯಿಂದ ಕರೆಯಲ್ಪಟ್ಟರು (2 ಥೆನೆಲೋನಿಕ 2:14). ಯೀನುವಿನಲ್ಲಿ ನಂಜಿಕೆಯಲ್ಲಿ ಬಾಹೀನ್ನ ಹೊಂದುವದಲಿಂದ (ಸಿಲಣಲ್ಲಿ ಮುಖಗಿನಲ್ಲಿದ್ದವರಲಿಂದ) ಅವರು ಉತ್ತರ ತೊಟ್ಟರು. ಕರ್ತನು ಅವರನ್ನು ತನ್ನ ಸಭೆಗೆ ಕೂಡಿಸಿಕೊಂಡನು (ಅ. ಕೃ. 2:38, 41, 47). ಸಭೆಯು ಶ್ರೀನ್ನರತ್ನದಿಂದ ರಕ್ಷಿಸಲ್ಪಟ್ಟ ಜನರ ದೇಹವಾಗಿದೆ (ಅ. ಕೃ. 20:28; ಎಥನ 5:23, 25).

ಸಭೆಯು ಶ್ರೀನ್ನ ಬಿಶೇಷ ಜನಾಗಿವಾಗಿದೆ. “ಈ ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುವೆನು” ಎಂದು ಯೀನು ಹೇಳಿದನು. “ಸಭೆ” ಎಂಬ ಪದವು ಏಕ ವಚನವಾಗಿದೆ; ಕೇವಲ ಒಂದು ಇದೆ (1 ಕೋಲಿಂಥ 12:13; ಎಥನ 1:22, 23; 4:4; ಕೋಲೆನ್ಸೆ 3:15). ಇದು ಆತನ ಸಭೆಯಾಗಿದೆ. ಇದು ಆತನಿಗೆ ಹಾಗೂ ಆತನೊಬ್ಬಿನಿಗೆ ಒಳಪಟ್ಟಿರುವುದು. ವೈಯಕ್ತಿಕವಾಗಿ ಸಭೆಯ ನಡವ್ಯಲು “ಶ್ರೀನ್ನನು” ಎಂದು ಕರೆಯಲ್ಪಟ್ಟಿದ್ದಾನೆ (ಅ. ಕೃ. 11:26; 26:28; 1 ಹೆತ್ರ 4:16). ಈ ಪದದ ಅರ್ಥ “ಶ್ರೀನ್ನಿಗೆ ಒಳಪಟ್ಟವನು” ಎಂಬುದು. ಒಂದುಗಳಿಡೆ ಸಭೆಯು “ಶ್ರೀನ್ನನ ಸಭೆ” ಇಲ್ಲವೇ “ಶ್ರೀನ್ನನ ಸಭೆಗಳು” (ರೋಮಾತ್ಮಕ 16:16),¹⁴ ಎಂದು ಕರೆಯಲ್ಪಟ್ಟವೆ. ಅದರ ಅರ್ಥ “ಶ್ರೀನ್ನಿಗೆ ಒಳಪಟ್ಟಂಥ ಸಭೆ” ಎಂಬುದು.

“ಸಭೆ” ಎಂದು ಕರೆಯಲ್ಪಟ್ಟ ಜನರ ಈ ಬಿಶೇಷ ಗುಂಪಿಗೆ ಒಂದು ಬಿಶೇಷವಾದ ಅಸ್ತಿತವಾಗಿದೆ. “ಈ ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುವೆನು” ಎಂದು ಯೀನು ಹೇಳಿತ್ತಾರೆ. “ಬಂಡೆ” ಎಂಬುದು ಹೆತ್ತೆನು ಮಾಡಿದ ಅಲಕೆಗೆ ಸಂಬಂಧಿಸಿದೆ. ಯೀನುವು “ಶ್ರೀನ್ನನು, ಜೀವಿಸುವ ದೇವರ ಸುಮಾರನು” ಎಂಬುದು ಬಲವಾದ ಸತ್ಯವಾಗಿದೆ. “ಹಾಕಿರುವ ಅಸ್ತಿತ್ವಾರಪು ಯೀನು ಶ್ರೀನ್ನರೇ; ಆ ಅಸ್ತಿತ್ವಾರವನ್ನಲ್ಲಿದೆ ಮತ್ತೊಂದು ಅಸ್ತಿತ್ವಾರವನ್ನು ಯಾರೂ ಹಾಕಲಾರದರಿಂದೇ” (1 ಕೋಲಿಂಥ. 3:11) ಎಂದು ಹೊಲನು ಬರೆದನು. ಯೀನುವು ನನ್ನು “ಬಂಡೆ” (ಹೆತ್ರ) ಆಗಿದ್ದಾನೆ (1 ಕೋಲಿಂಥ. 10:4). ಎಲ್ಲ ಸಂಸ್ಥಾಗಳ ವಿಜಾರಿಗಳ ಮೇಲೆ, ತತ್ವಗಳ ಮೇಲೆ ಇಲ್ಲವೇ ಜನರ ಮೇಲೆ ಕಟ್ಟಲ್ಪಟ್ಟಿರುವವು. ಕೆಲವು ಸಲ ಅಷ್ಟ ದೊಡ್ಡವಾಗಿರುವದಿಲ್ಲ. ಯಾವುದೇ ಸಂಘರ್ಷಯ ಅದರ ಅಸ್ತಿತ್ವಾರಕ್ಕಿಂತ ಹೆಚ್ಚು ಉತ್ತಮವಾಗಿರುವದಿಲ್ಲ. ಸಭೆಯ ಅಸ್ತಿತ್ವಾರಪು ಯೀನು ಶ್ರೀನ್ನನು ತಾನೇ!

ಬಿಶೇಷ ಅಸ್ತಿತ್ವಾರದೊಂದಿಗೆ ಈ ಬಿಶೇಷ ಗುಂಪಿಗೆ ಬಿಶೇಷ ಲಕ್ಷಣವಿದೆ. ಅದು ನಾಶ ಗೊಳಿಸಲ್ಪಡುವಂಥದ್ದಲ್ಲ. “ಈ ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುವೆನು; ಹಾತಾಶ ಲೋಕದ”¹⁵ ಬಲವು ಅದನ್ನು ಹೊಳೆನಲಾರದು” ಎಂದು ಯೀನು ಹೇಳಿದರು. “ಹಾತಾಶ ಲೋಕ” (Hades) ಅಂದರೆ “ಅದ್ವೈತವಾದ” ಎಂದರ್ಥ. ಅದ್ವೈತವಾದ ಇಲ್ಲವೇ ಕಾಣಿಸುವ ದೇಹರಹಿತ ನತ್ತವರ ಲೋಕಕ್ಕೆ, ಅಕ್ಕರಳು ನಾಯಿತೆಹಿಂಗಾಗಿ ಕಾಡುಕೊಂಡಿರುವ ಸ್ಥಳಕ್ಕೆ ಸಂಬಂಧಿಸಿದೆ.¹⁶ ಈ ಲೋಕಕ್ಕೆ “ಬಾಗಿಲು” ದ್ವೇಹಿಕ ಮರಣವು. ಸಭೆಯನ್ನು ಯಾವುದೂ, ಮರಣವೂ ಸಹ ಹೊಳೆನಲಾರದು.

ಅನಂತರದ ಜಲತ್ಯೆಯ ಯೀನುವಿನ ಮಾತುಗಳನ್ನು ಸತ್ಯವಾದವುಗಳಿಂದ ಸಿದ್ಧಪಡಿಸಿ ತೋಳಿಸಿತು. ಯೀನುವನ್ನು ತೊಲ್ಲಿದ್ದಲ್ಲಿದ್ದಲಿಂದ ಸಭೆಯ ನಾಪನೆಗೆ ಅಡಿ

మాడలు స్వేతానను మరణవస్తు లుహయోగిసిదను. కిఏరిద్జరూ యీఎనుబిన మరణపు నమ్మి రక్షణిగె నాథనవాయాతు. నభేయు న్యాహినల్చ్చట నంఠర నభేయు నద్యేరన్ను కొల్పువదలంద నభేయు ముందువలయువదక్కే అడ్డి హాకలు స్వేతానను మరణవస్తు లుహయోగిసిదను. కండ నాక్షిగళ రక్తపు నభేయున్న ప్రోఫెసిటు కాగూ అదు బేశియువంంతే మాడితు.

సిజవాగియు నభేయు ప్రతియోబ్భు నద్యునూ కొల్లల్చ్చటరూ ఇదు ఇన్నా నభేయున్న నాశపడినలారదు; యాకందరే దేవర రాజ్యుడ “జీజపు” దేవర వాక్యవాగిదే (లాక 8:11) - కాగూ దేవర రాజ్యపు నాశ హోందువంధ్యాల్ల (1 పేట్రు 1:23-25). వాక్యపు అస్తిత్వదల్ల ఇయవచరిగె, యథాధంవాద క్షుదయిగళాందిగె అదు జనలంద ఉద్యుధువాగు, ఆ క్షుదయిగళల్ల జీజపు జత్తల్చుధుత్తదే. జీజపు ఫలజడువాగు, బిధేయతయు బయత్తదే. జనరు నభేగె తూడినల్చుధువయ (ఆ. శృ. 2:38, 41, 47)! యీఎనుబిన జననక్కింత వణగళ మోదలు దాసయీలను ముంతిజసిదంతే, “ఎందూ నాశపడినల్చుదర” రాజ్యవస్తు దేవరు న్యాహిసిద్దానే (దాసయీలు 2:44).

అంతమవాగి, బిశేష అస్తిత్వారదేందిగె ఈ బిశేష గుంపిగే మత్తు బిశేష లక్షణక్కే బిశేష గుణచిరుత్తదే. అదు మహిమేయుళ్ళద్దు. అదు దేవర రాజ్య!

ఈ సంస్థయున్న విచలనలు లుహయోగిసువ ప్రతియోందు హదపు అదు ఎష్టు అధ్యక్షతావాదద్వాగిరువుదు ఎందు నమ్మి మేళ్ళిగె తూడినల్చ్చట్టయ్యారుత్తదే. నమ్మి హాతదల్ల ఎరడు పదగళు లుహయోగిసల్చుట్టపే: “నభే” కాగూ “రాజ్య.” లోఎక్కు సంబంధిసి ఈ బిశేష గుంపు నభే - “హేరగి కరేయల్చుచువరు” ఎందు కరేయల్చుట్టదే. దేవలిగె సంబంధిసి రాజ్య ఎందు కరేయల్చుట్టదే. దేవర దయియ ఆశకేగె తచ్చున్న నమహిసి కేంచవరు కాగూ ఆతన ప్రోణణయీలు ఇయవచరు ఆగిరువయ!

బేలే కడెయీలు ఇతర హదగళు లుహయోగిసిల్చుట్టపే: యీఎనుబిగె సంబంధిసి, నభేయు క్రిస్తున్న దేశ. (ఎఫ్సెన. 1:22, 23) - రక్షకెన్నోందిగె మక్కత్వద సంబంధాలుచువయ, ఆతన జిత్తుదింద సియంతినల్చుట్టపయ. ఒబ్బలిగొఱ్ఱు నంబంధిసి, నభేయు దేవర కుమంబవాగిదే (1 పిమోథి. 3:15). దేవరు నమ్మి తండ్రి. యీఎనుపు నమ్మి కిలయ నహోదర కాగూ నాచు క్రిస్తునల్ల నహోదరు మత్తు నహోదలయిరు.

నాచు ఈ మహా నాయ్యవస్తు యోజసిదంతే ఆవ్యోవాగి ఈ తిమోానక్కే బయత్తేచె: నమ్ములు ప్రతియోబ్భు అగ్యోవాద జనాంగపు ఇదు.

నాను మత్తునస్తు కుమంబ జగత్తున్ నుత్తులూ ప్రయాణ మాడువాగు, నాచు ఒందు సంగతియ మేలే అపలంబనుత్తేచె. అదు నాచెల్లోలు ఇదుత్తేచెయోఁ అల్ల క్రిస్తునల్ల నహోదర, నహోదలయిరన్న కండుకొళ్పుత్తేచె. నాచు మాతాడువదక్కింత భిస్టవాద భాషేయన్న అవయ చూతాడబహుదు. ఆదరే భాషేయ ఆంతంకగళన్న ఖాలిద బంధనవాగిరుత్తేచె: యీఎనుబినల్ల నమ్మి విశ్వాన కాగూ ఆతన కారణక్కే నమ్మి నధమణణి.

తాయ్యాలేసినల్లయ ఒందు సంజీ నస్తు జ్ఞాహకక్కే బయత్తదే. 1973, మే 1, బుధవార నాను మత్తు నస్తు కుమంబ హ్యాలీనన్న తలుహిదెపు. హ్యాలీసినల్ల

ನಭೆಯ ಕಾಡುತ್ತಿದ್ದ ಸ್ಥಳದ ಮೇಲನ ಬಿಳಿನಲ ವಸತಿ ಗೃಹದಲ್ಲಿ ಇಜದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಪ್ರೇಂಜ್ ಪ್ರಸಂಗಿ, ನಹೋದರ ಕಾಡಿನಲ್ಲಾ ಅವರು ವಾರದ ಮಧ್ಯದ ಆರಾಧನೆಗಾಗಿ ಮಾರಪತ್ರ ನಿಖಿಣ್ಕಿಂತ ಹೊದಲು ಬಂದರು. ನಾವು ಕಟ್ಟಡ ದೊಳಗೆ ಹೋಗಲು ಜಟಿಯಾಗಿ ಮೇಲನ ಇಳಿಕೊಳ್ಳುವ ಸ್ಥಳವನ್ನು ನಮಗೆ ತೋಲಿಸಿದರು. ನಾವು ಬೇಗನೇ ಸಿದ್ದರಾಗಿ ಆರಾಧನೆಗೆ ಬಂದಪರನ್ನು ನಂದಿಸಿನಲು ಕೆಳಗಿಜಡು ಹೋಳಿದ್ದ್ವು. ಯುರೋಪಿನಲ್ಲಿ ಮೇ 1 ಪ್ರಮುಖ ರಜಾ ದಿನವಾಗಿದ್ದು ಹೆಚ್ಚಿನ ಜನರು ಪಟ್ಟಣದಿಂದ ಹೊರಗೆ ಹೋಗುತ್ತಾರೆ. ಆದುದಲಿಂದ ಕೆಲವೇ ಜನರು ಬಂದಿದ್ದರು. ಕೆಲವು ಶಿಳ್ಳಗಳೊಂದಿಗೆ ನಂಜೀಗಳಿಂದ ಒಬ್ಬಿಲ್ಲಿಗೊಳ್ಳಬ್ಯಾರು ಜಲಜಯ ಮಾಡಿಕೊಳ್ಳಲು ತೆಯತ್ತಿಸಿದ್ದೆವು. ಸ್ವಲ್ಪ ಸಮಯದ ನಂತರ ಪ್ರಸಂಗಿಯು ನಮ್ಮ ಕುಟುಂಬದ ವರನ್ನು ಬಾಗಿಲ ಹೊರಗೆ ಕರೆದುಹೋಂಡು ಹೋಗಿ, ಒಂದು ಮಾರ್ಗದ ಕಡೆಗೆ ತೋಲಿಸಿ, “Arch de Triumph” ಎಂದು ಹೇಳಿದನು. ಮುಂದಿನ ದಿನದ ಸ್ಥಳತೋಲಿನಲು ಹೋಗುವದರ ಬಗ್ಗೆ ಹೇಳುತ್ತಿರುವನೆಂದು ತಿಳಿದ್ದು. ಕೊನೆಗೆ ಅವನು ಅದೇ ರಾತ್ರಿ ಸ್ಥಳನೊಂಡಲು ಹೋಗುವದನ್ನು ಅವನು ನಿಲಿಕ್ಕಿಸಿದ್ದನೆಂದು ಅರ್ಥಮಾಡಿಕೊಂಡೆವು. ಬಹಳ ಕಟ್ಟಡಿಂದ ನಮ್ಮ ಉದ್ದೇಶವು ಅಂದು ನಾಯಂಕಾಲ ಸ್ಥಳನೊಂಡಲು ಹೋಗುವುದು. ನಮ್ಮ ಉದ್ದೇಶವಲ್ಲ ಆದರೆ ನಮ್ಮ ನಹೋದರ ನಹೋದಲಿಯರೊಂದಿಗೆ ಆರಾಧಿಸುವೆವು ಎಂದು ಹೇಳಿ ಅವನ ಮನವ್ಯಾಳಿಸಿದೆವು.

ಅಂತಮಾಗಿ, ನಾವು ಬಳಗೆ ಹಿಂದಿರಿ ಹೋಳಿದ್ದು. ಸಣ್ಣಕೊಣಿಯಲ್ಲ ನಾವೆಲ್ಲರೂ ಒಂದು ಮೇಜನ ನುತ್ತ ನಿಂತುಹೋಂಡೆವು. ನಹೋದರ ಕಾಡಿನಲ್ಲಾ ಅವರು ಪ್ರೇಂಜ್ ಭಾಷಣೆಲ್ಲ ಕೆಲವು ಹಾಡುಗಳಿಂದ ಪೂರಂಭಿಸಿದರು. ಆ ರಾಗರ್ಗಳನ್ನು ಗುರುತಿಸಿ ನಾಶ್ರಾ ಇಂಗ್ಲೆಷ್‌ನಲ್ಲಿ ಹಾಡಿದ್ದು. ಅವನು ಮಾತಾಡುವಾಗ ಅವನ ಮಾತಾರ್ಗಲ್ಲ ಕೆಲವನ್ನು ಅರ್ಥಮಾಡಿಕೊಂಡೆವು. ಒಂದು ಹಂತದಲ್ಲಿ ಅವನು ನಮ್ಮನ್ನು ಒಂದು ಉದಾಹರಣೆಯಾಗಿ ಉಪಯೋಗಿಸಿದ್ದು ಅರ್ಥವಾಯಿತು. ನಾವು ಮನೆಯಿಂದ ನಾಬಿರಾರು ಮೈಲು ದೂರದಲ್ಲಿದ್ದೆವು. ನಮ್ಮ ಭಾಷಯನ್ನು ಮಾತಾಡುವ ಜನರ ಮಧ್ಯದಲ್ಲಿದ್ದು. ಆದಾಗ್ಯ ನಾಬಿನ್ನು ಒಂದು ಕುಟುಂಬದೊಂದಿಗೆ ಇಡ್ದೆವು.

ನಾನು ಪ್ರಸಂಗ ಮಾಡುವಾಗಲ್ಲಿಲ್ಲ, ಬಾಟ್ಟಿಸ್ತುದ ನಂತರ ಪೂರ್ಣನಾ ಕಾಳ ಬಿರುತ್ತದೆ. ನೂತನ ಕೈತ್ತಿಸಿಗೆ ನಾನು ಯಾವಾಗಲೂ ಹಿಂಗೆ ಹೇಳಬೇಕೆಂದೇ: “ಕೇಜಿಕ್ಸ್‌ನುಂತು ಅಕ್ಕರಳೆವಾಗಿ ಜಗತ್ತಿನ ನುತ್ತಲೂ ಇರುವ ನಿನ್ನ ಹೊನ ಕುಟುಂಬವನ್ನು ತೆತ್ತಿಸಿಧಿಕಲಿಸುತ್ತದೆ. ನಿನು ಲೋಕದಲ್ಲಿ ಹೋದಲ್ಲಿಲ್ಲ ನಿನ್ನನ್ನು ಪ್ರೀತಿಸುವ, ನಿನಗೆ ನಹಾಯಿಮಾಡುವ ಒಂದೇ ವಿಶ್ವಾಸದ ಇತರರನ್ನು ನಿನು ಕಂಡುಹೊಳ್ಳಬಿ!”

ಆದು ನಿನಗೆ ಅಗತ್ಯ. ನಿನಗೆ ಇದು ಅಗತ್ಯವೆಂದು ಕರೆನು ತಿಳಿದಿದ್ದನು. ಆದುದಲಿಂದ ನಭೆಯೆಂದು ಕರೆಯಲ್ಪಡುವ ಈ ಬಿಶೇಷ ಗುಂಪನ್ನು ಆತನು ಒದಗಿಸಿ ಕೊಟ್ಟಿದ್ದಾನೆ.

ದ್ವಾರ್ಪದಿಂದ ಈ ವ್ಯವಸ್ಥೆಯ ಬಗ್ಗೆಯಾವುದೂ ಯಾಂತ್ರಿಕವಾಗಿರುವದಿಲ್ಲ, ನಿನು ನಭೆಯ ಸದಸ್ಯನಾಗಿರಬಹುದು. ಆದರೂ ಜೀವಿಸುವ ಏಕಾಗಿ ವ್ಯಕ್ತಿಯಾಗಿರಬಹುದು. ಏಕಾಗಿತನವು “ತ್ರೈಲೇಸಿಡುಬಿಕೆಯಂತೆ ಪ್ರೈಲೇಸಿಲ್ಲಡುವ ನಂಗತಿಯಷ್ಟು ಅಗಿರುವದಿಲ್ಲ” ಎಂದು ಯಾರೇ ಹೇಳಿದ್ದಾರೆ.¹⁷ ಇನ್ನೊಳ್ಳಬ್ಯಾರು, ಏಕಾಗಿತನವು “ಒಳಗಿಸಿಂದ ಚಾತ್ರವೇ ತರೆಯಲ್ಪಡಬಹುದಾದ ಸೆರೆಮನೆಯಾಗಿದೆ” ಎಂದಿದ್ದಾರೆ.¹⁸ ನಿನ್ನ ಜೀವಿತವನ್ನು ಆಶೀರ್ವಾದಿಸಿನಲು ದೇವರು ನಭೆಯನ್ನು ಸ್ಥಾಪಿಸಿದರು. ಆದರೆ ಈ ವಹಾದಪನ್ನು ನಿಮ್ಮದಾಗಿ ಮಾಡಿಕೊಳ್ಳಬೇಕು. ಬೆಂತಿ ಆಲಸುವ ಉಪಕರಣವನ್ನು

ಯಾವಾಗಲಾದರೂವೈ ಹಲೆಹಿಸಿ ಕೊಳ್ಳುವಂತೆ ಯಾವಾಗಲಾದ ದೊಮ್ಮೆ ನಭೀಯ ಆರಾಧನೆಯಲ್ಲ ಭಾಗವತಹಿನುವರಲಿಂದ ಇದನ್ನು ನಿಮ್ಮದಾಗಿ ಮಾಡಿಕೊಳ್ಳಲಾಲಿ. ನೀವು ಬಲವಾದ ಸಂಬಂಧಗಳನ್ನು ಬೆಂಹಿಸಿ ಕೊಳ್ಳುತ್ತಕ್ಕದ್ದು. ನಭೀಯ ಜೀವನ ಹಾಗೂ ತೆಲನದಲ್ಲಿ ನಿಮ್ಮನ್ನು ಭಾಗಿಗಳನ್ನಾಗಿ ಮಾಡಿಕೊಳ್ಳುತ್ತಕ್ಕದ್ದು. ನೀವು ಅದನ್ನು ಮಾಡಿದರೆ ನಿಮಗಾಗಿ ದೇವರು ಮಾಡಿರುವ ಸಂಗತಿಗಳು ಎಷ್ಟು ಅಧ್ಯಾತ್ಮರ ವಾದಪುಗಳಿಂದು ನೀವು ಅಥವ ಮಾಡಿಕೊಳ್ಳಬಿಲಿ.

ಕಾಲಕಾಲಕ್ಕೆ ಇಂಥ ದುಃಖರ ಮಾತುಗಳನ್ನು ಕೇಳುತ್ತೇನೆ: “ನಾವು ಹೊನ ಸ್ಥಳಕ್ಕೆ ಬಂದೆವು ... ಇಲ್ಲದ್ದು ಆಯ ತಿಂಗಳು ಆಯಾತು ... ನಮಗಿನ್ನೂ ಯಾವ ಸ್ನೇಹಿ ತರು ಸೀಕ್ರಿಯವದಿಲ್ಲ.”¹⁹ ಇಂಥ ಮಾತುಗಳನ್ನು ಕೇಳುವಾಗ “ಅವಲಗೆ ಕರೆನ ನಭೀಯ ಅಗತ್ಯತೆಯಿದೆ. ನನ್ನ ಕುಮಂಬ ಆ ಕ್ಷೇತ್ರಕ್ಕೆ ಸ್ಥಿರಾಂತರಿಸಿದರೆ ನಮಗೆ ಬೆಂಬಲ ಕೊಡುವ ನಭೀಯರುವುದು” ಎಂದು ಯೋಜನೆಸ್ತೇನೆ. ನಭೀಯ ನದನ್ಯಯ ಆಗಾಗ ಹೀಗೆ ಹೇಳುವುದನ್ನು ಕೇಳುತ್ತೇನೆ, “ನಭೀಯಾಲ್ಲಿದೆ ನಾವೇನು ಮಾಡುತ್ತಿದ್ದೋ ನನಗೆ ಗೊತ್ತಿಲ್ಲ.” ಹಾಗೂ “ನಭೀಯ ಇಲ್ಲದಿರುವ ಜನರು ಏನು ಮಾಡುವರೇಣ ಎಂಬುದು ನನಗೆ ಗೊತ್ತಿಲ್ಲ.”

ನನ್ನನ್ನು ತಪ್ಪಾಗಿ ತಿಂಬಿಕೊಂಡಿ. ನಭೀಯ ಆತ್ಮಿಕ ನಹಾಯದ ಗುಂಪಿಗಿಂತ ಹೆಚ್ಚಾಗಿರುವದಿಲ್ಲ ಎಂದು ನಾನು ಹೇಳುತ್ತಿರುವದಿಲ್ಲ. ಅದು “ದೇವರು ವಿವಿಧ ಜ್ಞಾನವನ್ನು” ತಿಂಬಿಕೊಂಡ ಮಾಡಲು (ಎಫನ. 3:10), “ನಕ್ಯದ ಸ್ತುಂಭ ಮತ್ತು ಅಧಾರವಾಗಿ” ದೇವರಿಂದ ನಾಂಹಿನಲ್ಪಟ್ಟಿತು (1 ತಿಮೇಥಿ. 3:15). ಅದು ಪರಲೇಂಕದ ಮಿಶ್ನಾನನ್ನು ನೆರವೇಲಿಸುತ್ತದೆ. ಅದು ಜೀವನದ ಜರುಗಾಜಗಳಿಂದ ಜಜ್ಜಲ್ಪಟ್ಟವಲ್ಲಿ ವಿಶ್ವಾಂತಿಧಾಮವಾಗಿ ನೇರೆ ಮಾಡುವುದು.

ನಭೀಯ ಕೊಡಬಹುದಾದ ನಹಾಯವು ಒಂದು ಹಕ್ಕದ ವ್ಯವಸ್ಥೆಯಾಗಿರ ಬೇಕೆಂದು ನಾನು ಹೇಳುತ್ತಿರುವದಿಲ್ಲ. ಕೆಲವರು ನಭೀಯ ಲಾಭ ಹಡೆಯಕೊಳ್ಳುತ್ತಾರೆ. ಅವರ ಮನೋಭಾವಸೇಯ, “ನನ್ನ ಅಗತ್ಯತೆಗಳ ಜವಾಬ್ದಾರಿ ತೆಗೆದು ಕೊಳ್ಳಲು ಪ್ರತಿಯೊಬ್ಬರೂ ಇರುವುದು” ಎಂದಿರುವುದು. ನಭೀಯ ಪರಿಸ್ಥರರ ಆತ್ಮಿಕ ನಹಾಯ ಕೊಡುವ ಗುಂಪಾಗಿದೆ; ನಾವು ಒಬ್ಬಿಗೊಬ್ಬರು ಜವಾಬ್ದಾರಿ ವಹಿಸಿಕೊಳ್ಳಬೇಕು.

ನಭೀಯ ನಮ್ಮೆಲಿಗಿನ ಅಗತ್ಯವಾದ ಜನಾಂಗ ಎಂದು ಮತ್ತೊಯ 16:13-19 ಹೋಜಿಸುತ್ತದೆ!

ಮುಕ್ತುಯ

ಯೇನು ಮತ್ತೊಯ 16ರಳಿ ವಾಗ್ಯನ ಮಾಡಿದಂತೆ - ತನ್ನ ನಭೀಯನ್ನು/ರಾಜ್ಯವನ್ನು ಯಾವಾಗ ಕಟ್ಟಿದನು? ಅತನ ಮಹಾ ವಾಗ್ಯನದ ನೆರವೇಲಕೆಯು ಅಪ್ರೋಂತಲರ ಕೃತ್ಯ 2ರಳಿ ಕಂಡುಬರುತ್ತದೆ.

ತೀಸ್ತನ ಮರಳ, ಹಂಡಿದುಬಿಕೆ ಮತ್ತು ಪುನರ್ತಾನಿದ ನಂತರ ಮೊದಲನೆಯ ಹಂಜಾಶತ್ತಮ ಹಬ್ಬದ ದಿನದಿಂದ ಹೇತುನು ನಿಂತಕೊಂಡು ನಮ್ಮೆಲಿಗೆ ಅಗತ್ಯವಾದ ವೃತ್ತಿಯ ಬಗ್ಗೆ ತುಸಂಗಿಸಿದನು:

ಆದದಲಿಂದ ನೀವು ಶಿಲಾಬಗೆ ಹಾಕಿಸಿದ ಈ ಯೇನುವಸ್ತೇ ದೇವರು ಒಡೆಯನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂಬುದು ಇನ್ನಾಯೇಲ್ಲ ತುಲದವಲಗೆಲ್ಲಾ ನಿಸ್ಪಂದೇಹವಾಗಿ ತಿಂದಿರಿಷ ಎಂದು ಹೇಳಿದನು.

ಇದನ್ನು ಅವರು ಕೇಳಿ ಹೃದಯದಲ್ಲಿ ಅಲಗುನೆಟ್ಟಂತಾಗಿ ಹೇಳುತ್ತನನ್ನೂ ಲಾಜದ ಅಪ್ಪೊನ್ತಲರನ್ನೂ - ನಹೊಂದರೇ, ನಾವೇನು ಮಾಡಬೇಕು ಎಂದು ಕೇಳಲು, ಹೇಳುತ್ತನು ಅವರಿಗೆ ಸಿಮ್ಮೆ ಹಾಗರಿಂದ ಪರಿಹಾರವಾಗುವದಕ್ಕಾಗಿ ಸಿಮ್ಮೆಲ್ಲ ತ್ರೈಯೊಬ್ಬರು ದೇವರ ಕಡೆಗೆ ತಿರುಗಿಕೊಂಡು ಯೇನು ಶೀಸ್ತನ ಹೇಸಲನ ಮೇಲೆ ಬಾಟ್ಟಿನ್ನು ಮಾಡಿಕೊಳ್ಳಿ: ಅಗ ನಿಂವು ಹಬಿತ್ತು ದಾನವನ್ನು ಹೊಂದುಬಿಲ (ಅ. ಕೃ. 2:36-38).

ಹೇಳುತ್ತನು ಈ ಲಾತಿಯಲ್ಲ ಹೇಳಬೇಕೇತು, “ನಿಂವು ಮಾನಸಾಂತರಪಟ್ಟ ಬಾಟ್ಟಿನ್ನು ಹೊಂದಿದಾಗ, ಭೂತಕಾಲದ ಜವಾಬ್ದಾರಿಕೆ ತೆಗೆದು ಕೊಳ್ಳಲ್ಪಡುವುದು; ನಿಂವು ಹಿಂದಿನ ಹಾಗರಿಂದ ಕ್ಷಮಾಪಣೆಯನ್ನು ಹೊಂದಿಕೊಳ್ಳಬಿಲ. ಸಿಮ್ಮನೆ ಭಿಂಘ್ಯದಲ್ಲಿಯಾ ನಹಾಯ ಬಿರುವುದು. ನಿಂವು ಶೀಸ್ತ ಜೀವಿತವನ್ನು ಜೀವಿಸಲು ಸಿಮ್ಮನೆ ನಹಾಯ ಮಾಡಲು ನಿಂವು ದೇವರ ಅತ್ಯವನ್ನು ಹೊಂದಿಕೊಳ್ಳಬಿಲ.” ಇದೆಲ್ಲವೂ “ನಿಂವು ಬಾಟ್ಟಿನ್ನು ಹೊಂದಿದಾಗ ಸಿಮ್ಮನೆ ಅಗತ್ಯವಾದ ವ್ಯಕ್ತಿಯೊಂದಿಗೆ ರಕ್ಷಿಸಲ್ಪಡುವ ಹಾಗೂ ಬಿಲಹೊಂದುವ ಸಂಬಂಧಬಿರುವುದು” ಎಂದು ಇನ್ನೊಂದು ಲಾತಿಯಲ್ಲ ಹೇಳುವುದಾಗಿದೆ. ಹೊಲನು ಈ ಲಾತಿಯಲ್ಲ ಹೇಳಿದ್ದಾನೆ, “ನಿಂವೆಲ್ಲರು ಶೀಸ್ತ ಯೇನುವಿನಲ್ಲಿಟ್ಟಿರುವ ನಂಜಕೆಯ ಮೂಲಕ ದೇವರ ಪ್ರತಿರಾಗಿದ್ದಿಲ. ಹೇಳಂದರೆ ಶೀಸ್ತನಲ್ಲ ಸೇರುವದಕ್ಕೆ ಬಾಟ್ಟಿನ್ನು ಮಾಡಿಸಿಕೊಂಡಿರುವ ನಿಂವೆಲ್ಲರು ಶೀಸ್ತನನ್ನು ಧರಿಸಿಕೊಂಡಿಲ” (ಗ್ರಂಥ 3:26, 27).

“ಅವನ ಮಾತಿಗೆ ಒಟ್ಟಿಕೊಂಡವರು ಬಾಟ್ಟಿನ್ನು ಮಾಡಿಸಿ ಕೊಂಡರು. ಆ ದಿವನ ಸುಮಾರು ಮೂರು ನಾಬಿರ ಜನರು ಅವರಿಳ್ಳ ಸೇಲಿದರು” ಎಂದು ಅ. ಕೃ. 2:41 ಟಿಪ್ಪಣಿ ಮಾಡಿದೆ. “ಕರ್ತನು ರಕ್ಷಣೆ ಹೊಂದುತ್ತಿರುವವರನ್ನು ದಿನಾಲು ಅವರ ಮಂಡಳಿಗೆ ಸೇಲಿಸುತ್ತಿದ್ದನು” ಎಂದು ವಜನ 47 ಹೇಳುತ್ತದೆ. ಅನೇಕ ಪೂರಾತನ ಕೃಬಿರಹದ ತ್ರೈಗಳಲ್ಲ ಈ ಮಾತುಗಳಿವೆ: “ಹಾಗೂ ಕರ್ತನು ನಭಿಗೆ ತ್ರೈದಿನವು ಜನರನ್ನು ಕೂಡಿಸಿದನು” (KJV ಸೊಡಿಲ). ಅವರು ಬಾಟ್ಟಿನ್ನು ಹೊಂದುವಾಗ ಅವರು ಯೇನುವಿನಲ್ಲ ಬಾಟ್ಟಿನ್ನು ಹೊಂದಿದರು. ಅಷ್ಟೇ ಅಲ್ಲ, ಅವರು ಆತನ ದೇಹದಲ್ಲಿಯಾ ನಭಿಯಲ್ಲಿಯಾ ಬಾಟ್ಟಿನ್ನು ಹೊಂದಿದರು (1 ಹೊಂಂಢ 12:13; ಎಹೆನ 1:22, 23). ಆ ದೇಹದಲ್ಲ ಅವರ ಸಂಬಂಧವನ್ನು ಕುಲತ್ತ ಅ. ಕೃ. 2:42, 44 ರಲ್ಲಿ ಹಿಂಗ ಹೇಳಿದೆ: “ಇವರು ಅಪ್ಪೊನ್ತಲರ ಬೋಳಿನೆಯನ್ನು ಕೇಳಬವರಿಲ್ಲಿಯಾ ನಹೊಂದಿರು ಅನೊಣ್ಯನ್ಯತೆಯಲ್ಲಿಯಾ ರೊಟ್ಟ ಮುಲಯುವದರಲ್ಲಿಯಾ ಪ್ರಾರ್ಥನೆಗಳಲ್ಲಿಯಾ ನಿರತರಾಗಿದ್ದರು ... ನಂಜದವೆಲ್ಲರು ಒರ್ದಬ್ಬಾಗಿದ್ದು ತಮ್ಮದೇಲ್ಲವನ್ನು ಹುದುವಾಗಿ ಅನುಭೋಗಿಸಿದರು.” ಅವರು ತಮಗಿದ್ದದನ್ನು ಒಬ್ಬಿಲಗೊಬ್ಬರು ಹಂಚಿಕೊಂಡರು. ಹಿಂಗೆ ಈ ನೂತನ ಶೀಸ್ತಿಗೆ ಅವರಿಗೆ ಅಗತ್ಯವಾದ ಜನರು ಇದ್ದರು.

ಸಿಮ್ಮಗೊಬ್ಬ ವ್ಯಕ್ತಿಯಿ: ಯೇನು ಶೀಸ್ತನು ಬೇಕು. ಸಿಮ್ಮಗೊಂದು ಜನಾಂಗ, ಕರ್ತನ ನಭಿ ಬೇಕು. ಶೀಸ್ತನಲ್ಲ ಮತ್ತು ಆತನ ದೇಹದಲ್ಲ ನಿಂವು ಬಾಟ್ಟಿನ್ನು ಹೊಂದಿರಿದ್ದರೆ, ನಿಂವು ಕೂಡಲೇ ಬಾಟ್ಟಿನ್ನು ಹೊಂದಿ ಸಿಮ್ಮೆ ಜೀವನವರಲ್ಲಿಯ ಈ ಮಹಾ ಅಗತ್ಯತೆಯನ್ನು ತೃಪ್ತಿಗೊಳಿಸಿಕೊಳ್ಳಿರುವುದು ನಾನು ಪ್ರಾರ್ಥಿಸುತ್ತೇನೆ!

ಉಪನಿಷತ್ತಾರ್ಥ

'Batsell Barrett Baxter, *When Life Tumbles In* (Grand Rapids, Mich.: Baker Book House, 1974), 22. ²"ಜಾಲಬಂಧ" ಹಾಗೂ "ಸಹಾಯ ಗುಂಪು" ಎಂಬ ಇತರ ಜನರೊಂದಿಗೆ ಸಹಾಯದ ಸಂಬಂಧದ ಬಗ್ಗೆ ಮಾತ್ರಾಡಲು ಉಪಯೋಗಿಸುವ ಇಂದಿನ ಮಾತ್ರಾಗಳಾಗಿವೆ. ನಿಮ್ಮ ಪ್ರದೇಶಗಳಲ್ಲಿ ರೂಪಿಯಾಗಿರುವ ಇಲ್ಲಿರೆ ಅಥವಾಗುವ ಮಾತ್ರಾಗಳನ್ನು ಉಪಯೋಗಿಸಿಲ. ³ಲೂಕ 3:1. "ನಾನು ತನಕಾದ ಯೋಧಾನನು "ಬರಾಕೀಡ್‌ ಎಣಿಯನು" ಎಂದು ಯೀಣು ಗುರುತಿಸಿದ್ದಾನೆ (ಕೋಣಾನು. ಮತ್ತಾಯ 11:14). ⁴ಯೀಣಿನು ವಿಚಾರಗಳನ್ನು ತಿಳಿಯ ಬಲ್ಲವನಾಗಿರ್ದಿಲಿಂದ ನನ್ನ ಹಾಗೆ ಆತನು ಅನುಮಾನಗಳಷ್ಟಾಗಿರಿಲಲ್ಲ. ⁵"Stick his foot in his mouth" ಅಂದರೆ ಅಯೋಗ್ಯವಾದ ಟಿಕೆ ಮಾಡಿ ಹೆಚಿನಲ್ಲ ಸಿಕ್ಕಿಹೊ ಎಂದಧ್ರೆ. ⁶"Barjona" ಅಂದರೇ ಅಕ್ಷರಶಃವಾಗಿ "ಯೋಧನನ ಮಾ" ಎಂದಾಗುತ್ತದೆ. ಅಥವಿಕ ಭಾಷಾಂತರವು "son of John," "John's son" ಇಲ್ಲವೆ "Johnson" ಎಂದು ಓದಬಹುದು. ⁷ಅನೇಕ ನ್ಯಾಂಗಳಲ್ಲಿ ಶಾಲೆಯ ಮಕ್ಕಳ ಗೌರವಿನಲ್ಲಿದಲ್ಲಿ ಇಲ್ಲಿರೆ ಬಹುಮಾನಗಳನ್ನು ಹೊಂದಲು ಕಾಳಿಸಿನಲ್ಲ ಮುಂದೆ ಬಂದು ನಿಲ್ಲಲು ಹೇಳಲ್ಪಡುತ್ತಾರೆ. ⁸ಅಧ್ಯಾಯ 26. ⁹1973ರ ಆವೃತ್ತಿ.

"Petros ಹಾಗೂ *Petra* ಎಂಬುವುಗಳ ಮಧ್ಯದಲ್ಲಿ ಮಾರು ಮಾಲ ಇನ್ನುತ್ತೇಗಳಾಗಿರುವವು: ಸ್ನೇಹಂಗಿನಿಂಜಿ, ಅಂಗದಲ್ಲಿ ಹಾಗೂ ಅಥವಾ ದಲ್ಲಿ. ¹⁰"ನಿಮ್ಮಗೆ ಅಗ್ರ್ಯಾದವವನಂತೆ" ಹೆಚ್ಚನೊಬ್ಬನೇ ಈ ತ್ರಿತ್ಯಾಕ್ರಾದ ಸಂಭಂಧನೆಯಿಂದ ಗೌರವಿನಲ್ಲಿಟ್ಟು ಮಾನವನಾಗಿರುವದಿಲ್ಲ, ಕೆಲವರು ಯೀಣುವನ್ನು ತಲುಪಲು "ತಾಯಿಯ ಸ್ವಂಜ" (ಅಂದರೆ ಮಲಿಯಳ) ಬೇಕಂದು ಹೇಳುವರು. ಆತ್ಮಿಕ ಸಂಗತಿಗಳಲ್ಲಿ ವಿಶೇಷ ತ್ರಿಭಾವಾಪ್ತಿ "ಸಂತರು" ಇರುವರೆಂದು ಅವರು ಹೇಳುವರು. ¹¹*Ekklesia* ಎಂಬುದು *ek* (ಹೊರಗೆ) ಹಾಗೂ *kaleo* (ಕರೆಯಿಸುವುದು). ¹²ಯೀಣುವಿನೊಂದಿಗೆ ನೂಡನೆ ಸಂಬಂಧದಲ್ಲಿ ಲೋಕದೊಳಗಿಂದ ಕರೆಯಲ್ಪಟ್ಟ ಎಲ್ಲಾ ಕಡೆಗಳಲ್ಲಿ ಇರುವವರಿಗೆ ಸಂಬಂಧಿಸಿದಂತೆ ವಿಶ್ವದ ಅಥವಾ ದಲ್ಲಿ "ನಭಿ" ಎಂಬ ಹಡಪನ್ನು ಉಪಯೋಗಿಸಬಹುದು. ಈ ಅಥವಾ ದಲ್ಲಿ ಉಪಯೋಗಿಸಲ್ಪಟ್ಟ ಹಡಪು ಏಕ ವಜನದಲ್ಲಿರುತ್ತದೆ (ಮತ್ತಾಯ 16:18). "ನಭಿ" ಎಂಬ ಹಡಪು ಹೊರಗೆ ಕರೆಯಲ್ಪಟ್ಟು ಬಂದು ತ್ರಿತ್ಯಾಕ್ರಾದ ನ್ಯಾಂಗದಲ್ಲಿರುವವರಿಗೆ ಸಂಬಂಧಿಸಿ ನ್ಯಾಂಗಿಯ ನಭಿಯ ಅಥವಾ ದಲ್ಲಿಯೂ ನಹ ಉಪಯೋಗಿಸಲ್ಪಡಬಹುದು. ಈ ಅಥವಾ ದಲ್ಲಿ ಉಪಯೋಗಿಸಲ್ಪಟ್ಟಾರುವುದು ರೋಮಾನರು 16:16 ರಳ್ಳಿಯಂತೆ ಬಹು ವಜನದಲ್ಲಿರುವುದು. "ದೇವರ ನಭಿ" ಎಂಬಂತಹ ಇತರ ಮಾತ್ರಾಗಳಲ್ಲಿಯೂ ನಭಿಯು ಹೊನ ಒಡಂಬಿಡಿಕೆಯಾಗಿ ಕರೆಯಲ್ಪಡ್ಡಿದೆ (ಅ. ಕೃ. 20:28). ಹೆಚ್ಚಾದ ಇತರ ಹಡಗಳ ಮಾಲವಾಗಿ "ತೀಕ್ಷ್ಣ ನಭಿ" ಎಂದು ಅಥವಾ ಹೊಡುತ್ತದೆ. ¹³KJV ಯಾಳ್ "hell" ಎಂದಿದೆ. "ನರಕ" ಎಂಬುದು KJVಯ ಮಾರು ಇನ್ನುವಾದ ರ್ವಿಶೆ ಹಡಗಳನ್ನು ಭಾಷಾಂತರಿಸಿದೆ. (1) ಗೆಕನ್ನು ಇದು "ನರಕದ ಬೆಂಕಿ" ಎಂಬುದಕ್ಕೆ ಹಡವಾಗಿದೆ (ಮತ್ತಾಯ 5:22 ಇತ್ಯಾದಿ). (2) ಹೆಡಿನ್ "ಅದ್ವಾತ್ಯಾವಾದ (ಲೋಕ)" ಅಂದರೆ ನಕ್ತಪರ ಲೋಕ ಎಂಬುದಕ್ಕೆ ಇಂದ್ರಾಗಿದೆ (ಅ. ಕೃ. 2:27 ಇತ್ಯಾದಿ). ಹಾಗೂ (3) *tartarus* ನಕ್ತ ಹೊಳೆದ ದುಷ್ಪರ ಸ್ಥಿತಿಗೆ ಸಂಬಂಧಿಸಿದ ಹಡಾಗಿದೆ (2 ಹೆಚ್ 2:4). ಮತ್ತಾಯ 16:18ರಳ್ಳಿಯ ಹಡಪು ಹೆಡಿನ್. ಹಾತಾಕ ಲೋಕದ ಬಲಗಳು (ಅಂದರೆ ಸ್ನೇಹಾನನ ಹಾಗೂ ಅವನ ದಾತರು) ನಭಿಯನ್ನು ನಾಶಪಡಿಸಲಾರ್ಪ ಎಂಬುದು ನಕ್ತವಾಗಿದೆ - ಈ ವಜನಪು ಅದನ್ನು ಅತ್ಯಾಕ್ರಾದಿ ಬೋಧಿಸಿಕೊಂಡೆ ಅದರೆ ಅದು ಉಪಯೋಗಿಸಲ್ಪಟ್ಟ ಹಡಗಳ ಅಕ್ಷರಶಃ ಅಥವಾ ದಲ್ಲಿ. ¹⁴ಲೂಕ 16:9-31; 23:43; ಅ. ಕೃ. 2:31; ಯೋಹಾನ 20:17. ¹⁵Harold W. Ruopp, quoted in Leonard Louis Levinson, Webster's *Unafraid Dictionary* (New York: Collier Books, 1967), 143. ¹⁶Attributed to "Annabelle, Zurich," by Leonard Louise Levinson, Webster's *Unafraid Dictionary* (New York: Collier Books, 1967), 143. ¹⁷Attributed to "Annabelle, Zurich," by Leonard Louise Levinson, Webster's *Unafraid Dictionary* (New York: Collier Books, 1967), 143. ¹⁸Attributed to "Annabelle, Zurich," by Leonard Louise Levinson, Webster's *Unafraid Dictionary* (New York: Collier Books, 1967), 143. ¹⁹ನನ್ನ ಮಗರ ಸ್ನೇಹಿತೆಯರಳು ಒಬ್ಬಾದ ಬಾಲಕಿಗೆ ರಕ್ತಕ್ಕಾಯಿವಿದ್ದ ದುಃಹಕರವಾದ ಹಲಸ್ತಿತಿಯು ನನ್ನ ಮನಸ್ಸಿಗೆ ಬರುತ್ತದೆ. ಆಯಿಯ ಕುಟುಂಬವು ರೈಣುಳ ಬಿಂಬಿಗಿಂದಿಗೆ ಹೇಳಿಗಿದ್ದ ಅಳ್ಳ ಯಾರ

ପରିଜ୍ଞାନକୁ ଅପରିଗିରାଲ୍ଲ; ଆ କଷ୍ଟକରବାର ହାତିଥିଲେ ଅପରିଗିରାଲ୍ଲ ନକାଯ ମାତରି
ଯାଏ ସ୍ନେହିତରାଗାଳେ ନଂବିଦିକରାଗାଳେ ଇରାଲ୍ଲ.

© 2009 Truth for Today